

Kerala Gazette No. 40 dated 13th October 2015.

PART I

Section iii



ಕೇರಳ ಸರ್ಕಾರ

ಕಾನೂನು (ಶಾಸನ ರಚನೆ-ಎ) ಇಲಾಖೆ

ಅಧಿಸೂಚನೆ

ನಂ. 19300/ಲೆಗ್. ಎ2/2014/ಕಾನೂನು.

ತಿರುವನಂತಪುರಂ,

2014 ಸೆಪ್ಟೆಂಬರ್ 3,
1190 ಸಿಂಹ 18/
1936 ಭಾದ್ರಪದ 12.

2014 ಸೆಪ್ಟೆಂಬರ್ 3ನೇ ದಿನಾಂಕದಂದು ಕೇರಳ ರಾಜ್ಯಪಾಲರು ಪ್ರಖ್ಯಾಪಿಸಿದಂತಹ ಈ ಕೆಳಗಿನ ಅಧ್ಯಾದೇಶವನ್ನು ಸಾರ್ವಜನಿಕರ ತಿಳುವಳಿಕೆಗಾಗಿ ಈ ಮೂಲಕ ಪ್ರಕಟಿಸಲಾಗುವುದು.

ರಾಜ್ಯಪಾಲರ ಆಜ್ಞಾಪ್ರಕಾರ,

ಸಿ. ರಮಣಿ,

ವಿಶೇಷ ಕಾರ್ಯದರ್ಶಿ (ಕಾನೂನು).

2014ನೇ 21ನೇ ಸಂಖ್ಯೆ ಅಧ್ಯಾದೇಶ

2014ರ ಕೇರಳ ಮೌಲ್ಯವರ್ಧಿತ ತೆರಿಗೆ (ತಿದ್ದುಪಡಿ) ಅಧ್ಯಾದೇಶ

ಭಾರತ ಗಣರಾಜ್ಯದ ಅರುವತ್ತೈದನೇ ವರ್ಷದಲ್ಲಿ ಕೇರಳ ರಾಜ್ಯಪಾಲರಿಂದ ಪ್ರಖ್ಯಾಪಿಸಲ್ಪಟ್ಟಿತು.

2003ರ, ಕೇರಳ ಮೌಲ್ಯವರ್ಧಿತ ತೆರಿಗೆ ಅಧಿನಿಯಮವನ್ನು ಮತ್ತಷ್ಟು
ತಿದ್ದುಪಡಿಮಾಡುವುದಕ್ಕಿರುವ

ಒಂದು

ಅಧ್ಯಾದೇಶ

ಪೀಠಿಕೆ.—2003ರ, ಕೇರಳ ಮೌಲ್ಯವರ್ಧಿತ ತೆರಿಗೆ ಅಧಿನಿಯಮವನ್ನು ಈ ಕೆಳಗಿನ
ಅಗತ್ಯಗಳಿಗಾಗಿ ಮತ್ತಷ್ಟು ತಿದ್ದುಪಡಿಮಾಡುವುದು ಯುಕ್ತವಾಗಿರುವುದರಿಂದಲೂ;

ಕೇರಳ ರಾಜ್ಯ ವಿಧಾನಸಭೆಯು ಅಧಿವೇಶನದಲ್ಲಿಲ್ಲದುದರಿಂದ ಮತ್ತು ತಾನು ತುರ್ತುಕ್ರಮ
ಕೈಗೊಳ್ಳಲು ಅಗತ್ಯವಾಗುವ ಸನ್ನಿವೇಶವು ಅಸ್ತಿತ್ವದಲ್ಲಿದೆಯೆಂದು ಕೇರಳ ರಾಜ್ಯಪಾಲರಿಗೆ
ಮನವರಿಕೆಯಾದುದರಿಂದಲೂ;

ಈಗ, ಆದುದರಿಂದ, ಭಾರತ ಸಂವಿಧಾನದ 213ನೇ ಅನುಚ್ಛೇದದ ಖಂಡ (1)ರ
ಪ್ರಕಾರ ನೀಡಲ್ಪಟ್ಟ ಅಧಿಕಾರಗಳನ್ನು ವಿನಿಯೋಗಿಸಿ, ಕೇರಳ ರಾಜ್ಯಪಾಲರು ಈ ಕೆಳಗಿನ
ಅಧ್ಯಾದೇಶವನ್ನು ಪ್ರಖ್ಯಾಪಿಸಲು ಇಚ್ಛಿಸುವರು:—

1. ಸಣ್ಣ ಹೆಸರು ಮತ್ತು ಪ್ರಾರಂಭ.—(1) ಈ ಅಧ್ಯಾದೇಶವನ್ನು 2014ರ, ಕೇರಳ
ಮೌಲ್ಯವರ್ಧಿತ ತೆರಿಗೆ (ತಿದ್ದುಪಡಿ) ಅಧ್ಯಾದೇಶವೆಂದು ಕರೆಯಬಹುದು.

(2) ಇದು ಕೂಡಲೇ ಜಾರಿಗೆ ಬರುವುದಾಗಿದೆ.

2. 2004ರ 30ನೇ ಅಧಿನಿಯಮವನ್ನು ತಾತ್ಕಾಲಿಕವಾಗಿ ತಿದ್ದುಪಡಿಮಾಡಬೇಕೆಂದು.—
ಈ ಅಧ್ಯಾದೇಶವು ಜಾರಿಯಲ್ಲಿರುವ ಕಾಲಾವಧಿಯಲ್ಲಿ, 2003ರ ಕೇರಳ ಮೌಲ್ಯವರ್ಧಿತ ತೆರಿಗೆ
ಅಧಿನಿಯಮ (2004ರ 30)ವು (ಇನ್ನು ಮುಂದೆ ಪ್ರಧಾನ ಅಧಿನಿಯಮವೆಂದು
ಉಲ್ಲೇಖಿಸಲ್ಪಡುವುದು) ವಿಭಾಗ (3)ರಲ್ಲಿ ನಿರ್ದಿಷ್ಟಪಡಿಸಿದ ತಿದ್ದುಪಡಿಗಳಿಗೆ ವಿಧೇಯವಾಗಿ
ಪರಿಣಾಮಕಾರಿಯಾಗತಕ್ಕದ್ದು.

3. 8ನೇ ವಿಭಾಗದ ತಿದ್ದುಪಡಿ.—ಪ್ರಧಾನ ಅಧಿನಿಯಮದ 8ನೇ ವಿಭಾಗದ (ಎ) ಖಂಡದಲ್ಲಿ,—

(ಎ) (i)ನೇ ಉಪ-ವಿಭಾಗದಲ್ಲಿ,—

(i) “6ನೇ ವಿಭಾಗದ (2)ನೇ ಉಪ-ವಿಭಾಗ ಪ್ರಕಾರದ ತೆರಿಗೆಯೊಂದಿಗೆ ಒಟ್ಟು ಕರಾರು ಮೊತ್ತದ ಆರು ಶೇಕಡಾದಂತೆ”, ಎಂಬ ಪದಗಳಿಗೆ ಬದಲು “ಒಟ್ಟು ಕರಾರು ಮೊತ್ತದ ಏಳು ಶೇಕಡಾದಂತೆ” ಎಂಬ ಪದಗಳನ್ನು ಸೇರಿಸತಕ್ಕದ್ದು;

(ii) ಷರತ್ತಿನಲ್ಲಿ, “6ನೇ ವಿಭಾಗದ (2)ನೇ ಉಪ-ವಿಭಾಗ ಪ್ರಕಾರದ ತೆರಿಗೆಯೊಂದಿಗೆ ಒಟ್ಟು ಕರಾರು ಮೊತ್ತದ ನಾಲ್ಕು ಶೇಕಡಾದಂತೆ”, ಎಂಬ ಪದಗಳಿಗೆ ಬದಲು “ಒಟ್ಟು ಕರಾರು ಮೊತ್ತದ ಐದು ಶೇಕಡಾದಂತೆ” ಎಂಬ ಪದಗಳನ್ನು ಸೇರಿಸತಕ್ಕದ್ದು;

(ಬಿ) (ii)ನೇ ಉಪ-ವಿಭಾಗದಲ್ಲಿ,—

“(i) “6ನೇ ವಿಭಾಗದ (2)ನೇ ಉಪ-ವಿಭಾಗ ಪ್ರಕಾರದ ತೆರಿಗೆಯೊಂದಿಗೆ ಒಟ್ಟು ಕರಾರು ಮೊತ್ತದ ಮೂರು ಶೇಕಡಾದಂತೆ”, ಎಂಬ ಪದಗಳಿಗೆ ಬದಲು “ಒಟ್ಟು ಕರಾರು ಮೊತ್ತದ ನಾಲ್ಕು ಶೇಕಡಾದಂತೆ” ಎಂಬ ಪದಗಳನ್ನು ಸೇರಿಸತಕ್ಕದ್ದು;

(ii) ನಾಲ್ಕನೇ ಷರತ್ತನ್ನು ಬಿಟ್ಟುಬಿಡತಕ್ಕದ್ದು.

ಶೀಲಾ ದೀಕ್ಷಿತ್,
ರಾಜ್ಯಪಾಲರು.